

ಮೀರೆ

ಇಸ್ತೇಲ್ ಮತ್ತು ಸಮಾಯವು ಶಿಕ್ಷಿಸಲ್ಪಡಬೇಕು

1 ಯೆಹೋವನ ಮಾತುಗಳು ಮೀರನಿಗೆ ಬಂದವು. ಅರಸರಾದ ಯೋಥಾವು, ಅಹಾಜ ಮತ್ತು ಹಿಜ್ಞೇಯರ ಆಳ್ಳಕೆಯ ಸಮಯದಲ್ಲಿ ಇದು ನಡೆಯಲು. ಇವರು ಯೆಹೋದ ರಾಜ್ಯದ ಅರಸರು. ಮೀರನು ಮೋರೆ ವೆತ್ತೊನವನು. ಇವನು ಸಮಾಯ ಮತ್ತು ಜೀರುಸಲೀ ಮಿನಿವಿಷಯವಾಗಿ ದೇವದರ್ಶನವನ್ನು ಹೊಂದಿದನು.

- 2 ಎಲ್ಲಾ ಜನರೇ, ಕೇಳಿರಿ! ಭೂಮಿಯೂ ಅದರಲ್ಲಿ ರುವರೆಲ್ಲರೂ ಕೇಳಿರಿ! ನನ್ನ ಒಡೆಯುನಾದ ಯೆಹೋವನು ತನ್ನ ಪವಿತ್ರ ಅಲಯದಿಂದ ಬರುವನು. ನಿಮ್ಮ ವಿರುದ್ಧ ಸಾಕ್ಷಿಯಾಗಿ ಆತನು ಬರುವನು.
- 3 ಯೆಹೋವನು ತನ್ನ ಸ್ಥಳದಿಂದ ಹೊರಟು ಬರುವದನ್ನು ನೋಡಿರಿ. ಆತನು ಲೋಕದ ಬೆಟ್ಟಗಳ ಮೇಲೆ ನಡೆಯಲು ಬರುತ್ತಿದ್ದಾನೆ.
- 4 ಬೆಂಕಿಯಲ್ಲಿ ಮೇಳವು ಕರಗುವಂತೆ ಬೆಟ್ಟಗಳು ಆತನ ವಾದದಿಯಿಂದ ಕರಗಿ ಹೋಗುತ್ತವೆ. ತಗ್ಗಿಗಳು ಇಬ್ಬಾಗವಾಗಿ ನೀರಿನಂತೆ ಕಡ್ಡಿದಾದ ಸ್ಥಳದಿಂದ ಹರಿದು ಹೋಗುತ್ತವೆ.
- 5 ಇದಕ್ಕೆಲ್ಲ ಕಾರಣ ಯಾಕೋಬನ ವಾಪಗಳೇ, ಇಸ್ತೇಲರ ದೈತ್ಯಹಗಳೇ!

ವಾಪಕ್ಕೆ ಕಾರಣ ಸಮಾಯವೇ

- ಯಾಕೋಬೀಬು ವಾಪ ಮಾಡಿದಕ್ಕೆ ಕಾರಣವೇನು? ಸಮಾಯವೇ ಕಾರಣ. ಯೆಹೋದದ ಎತ್ತರವಾದ ಸ್ಥಳ ಯಾವುದು?* ಅದೇ ಜೀರುಸಲೀಮ್.
- 6 ಅದುದರಿಂದ ನಾನು ಸಮಾಯವನ್ನು ಕಲ್ಲಿನ ರಾಶಿಯನ್ನಾಗಿ ಮಾಡುವನು. ಅದು ದೂರ್ಕೂಳಿಸೇಡಲು ಸಿದ್ಧವಾಗುವುದು. ಸಮಾಯದ ಕಲ್ಲುಗಳನ್ನು ಲ್ಲಿ ತೆಗೆಗೆ ನೂಕಿದಿಮುವನು; ಆಗ ಅಲ್ಲಿ ಬರಿ ಅಸ್ತಿವಾರಗಳು ಕಾಣುವವು.

7 ಆಕೆಯ ವಿಗ್ರಹಗಳಲ್ಲಾ ಒಡೆದು ಪ್ರತಿ ಮಾಡಲ್ಪಡುವವು. ಆಕೆಯ ಸೂಕ್ತೀತನದ ಹಣವು ಬೆಂಕಿಯಲ್ಲಿ ಸುಡಲ್ಪಡುವುದು. ಆಕೆಯ ಸುಖ್ಯರ್ಥವರ ವಿಗ್ರಹಗಳನ್ನು ಲ್ಲಾ ನಾಶಮಾಡುವೆನು. ಯಾಕೆಂದರೆ ಸಮಾಯ ನನಗೆ ಅವನಂಬಿಗಿಸ್ತಾಗಿ ಧನಿಕ ಖಾದಳು. ಅದನ್ನು ನನಗೆ ನಂಬಿಗಿಸ್ತರಲ್ಲದವರು ಆಕೆಯಿಂದ ಕಸಿದುಕೊಳ್ಳುವರು.

ಮೀರನ ಮಹಾ ದುಃಖ

- 8 ಮುಂಬರುವ ಸಂಭವಗಳಿಗಾಗಿ ನಾನು ಬಹಳ ದುಃಖಿತನಾಗಿದ್ದೇನೆ. ಬಟ್ಟಿಬರೆ, ಕೆರಗಳೀಲ್ಲದ ನಾನು ನಡೆಯುವೆನು. ನಾಯಿಯಂತೆ ಮೋರೆಯಿಡುವೆನು, ಪಕ್ಷಿಯಂತೆ ಮುಲಗುವೆನು.
- 9 ಸಮಾಯದ ಗಾಯವು ವಾಸಿಯಾಗಿದು. ಆಕೆಯ ರೋಗವು (ಪಾಪ) ಯೆಹೋದಕ್ಕೆ ಹಿಂಬಿಯದೆ. ಅದು ನನ್ನ ಜನರ ಪಟ್ಟಣದ ಹೆಬ್ಬಾಗಿಲಿನವರೆಗೆ ಹೋಗಿದೆ. ಜೀರುಸಲೀಮಿನ ತನಕ ವಸರಿಸಿಯದೆ.
- 10 ಇದನ್ನು ಗತ್ತಾನಲ್ಲಿ ತೆಳಿಸಬೇಡಿ. ಆಕೆಗೂಡಲ್ಲಿ ಅಳಬೇಡಿರಿ. ಬೆತ್ತಾ ಒವ್ವದ ಧೂಳಿನಲ್ಲಿ ಹೊರಳಾಡಿರಿ.
- 11 ಶಾಫೀರ್ ನಲ್ಲಿ ವಾಸಿಸುವವರೇ, ಬೆತ್ತೆಲೆಯಾಗಿ ನಾಬೀಯಿಂದ ನಡೆಯಿರಿ. ಡಾನಾನ್ ನಲ್ಲಿ ವಾಸಿಸುವವರು ಹೊರಗೆ ಬರುವದಿಲ್ಲ. ಬೇತೇಚಿಲಿನ ಜನರು ಅಳುವರು, ನಿಮಗೆ ಅವರು ನೀರುತ್ತಿದ್ದ ಬೆಂಬಲವನ್ನು ಹಿಂತಿಗೆದುಕೊಳ್ಳುವರು.
- 12 ಮಾರೋತ್ತಾನಲ್ಲಿ ವಾಸಿಸುವ ಜನರು ಬಲಹೀನ ರಾಗಿದಾರೆ. ಅವರು ಶುಭವಾರ್ತೆಗಾಗಿ ಕಾಯುತ್ತಿದ್ದಾರೆ. ಯಾಕೆಂದರೆ ಜೀರುಸಲೀಮಿನ ನಗರ ದ್ವಾರದ ಬಳಿಗೆ ಯೆಹೋವನಿಂದ ಅವಶ್ಯಕಿಸಿದೆ.
- 13 ಲಾಕೀಷಿನ ಸ್ತ್ರೀಯೇ, ವೇಗವಾಗಿ ಓಡುವ ಕುದುರೆಯನ್ನು ನಿನ್ನ ಬಂಡಿಗೆ ಬಿಗಿ. ಬೇತೋನಿನ ವಾಪವು ಲಾಕೀಷಿನಲ್ಲಿ ಪ್ರಾರಂಭವಾಯಿತು. ಯಾಕೆಂದರೆ ನೀನು ಇಸ್ತೇಲಿನ ವಾಪವನ್ನು ಅನುಸರಿಸಿದಿ.

¹⁴ ಅದುದರಿಂದ ಗತ್ತಾನಲ್ಲಿರುವ ಮೋರೆವತ್ತಾಗೆ ವಿದಾಯ ಕಾಣಿಕೆಗಳನ್ನು ಕೊಡು. ಅಕ್ಕೀಬಿನ ಕುಟುಂಬಗಳು ಇಸ್ತೇಲ್ಲೋ ಅರಸರನ್ನು ಮೋಇನ ಪಡಿಸುವವು.

¹⁵ ಮಾರೇಪಡಲ್ಲಿ ವಾಸಿಸುವ ಜನರೇ, ನಿಮಗೆ ವಿರುದ್ಧ ವಾಗಿ ನಾನೋಬು ವ್ಯಕ್ತಿಯನ್ನು ಕರೆತರುವೆನು. ಅವನು ನಿಮ್ಮ ಬಳಿಯಲ್ಲಿರುವ ಹಸ್ತಗಳನ್ನು ಕಿತ್ತು ಕೊಳ್ಳುವನು. ಇಸ್ತೇಲ್ಲಿನ ಮಹಿಮೆಯು (ದೇವರ) ಅದುಲಾಮಿಗೆ ಬರುವವು.

¹⁶ ನಿನ್ನ ಕೂದಲನ್ನು ಬೋಳಿಸು; ಯಾಕೆಂದರೆ ನೀನು ಪ್ರೀತಿಸುವ ಮಕ್ಕಳಿಗಾಗಿ ನೀನು ಅಳುವೆ. ಗಿಡುಗ ನಂತೆ ನಿನ್ನ ತಲೆ ಬೋಳಿಂಗಾಗಿ. ನಿನ್ನ ದುಃಖವನ್ನು ಪ್ರದರ್ಶಿಸು. ಯಾಕೆಂದರೆ ನಿನ್ನ ಮಕ್ಕಳು ನಿನ್ನಿಂದ ತೆಗೆಯಲ್ಲಿಡುವರು.

ಜನರ ದುಷ್ಪ ಯೋಚನೆಗಳು

2 ಪಾಪ ಮಾಡಲು ಯೋಚಿಸುವವರಿಗೆ ಸಂಕಟವು ಒದಗುವದು. ಇವರು ಹಾಸಿಗಿಯ ಮೇಲೆ ಬಿದ್ದು ಕೊಂಡು ಪಾಪ ಮಾಡಲು ಯೋಚಿಸುತ್ತಾರೆ. ಬೆಳಗೆ ಸಂಯುಕ್ತ ಮಾಡಲು ತಾವು ಯೋಚಿಸಿದ ಪಾಪವನ್ನು ಕಾರ್ಯಗತ ಮಾಡುತ್ತಾರೆ. ಯಾಕೆ? ಯಾಕೆಂದರೆ ಅವರಿಗೆ ತಮ್ಮ ಇಷ್ಟ ಕೂರಾರ ನಡೆದು ಕೊಳ್ಳಲು ಬಳವಿದೆ.

² ಅವರಿಗೆ ಹೊಲಗದ್ದಿಗಳು ಬೇಕು, ಅದನ್ನು ಅವರು ತೆಗೆದುಕೊಳ್ಳುವರು. ಅವರಿಗೆ ಮನೆಮರಗಳು ಬೇಕು, ಅದನ್ನು ಅವರು ತೆಗೆದುಕೊಳ್ಳುವರು. ಒಬ್ಬನಿಗೆ ಮೋಇಮಾಡಿ ಅವನ ಮನೆಯನ್ನು ಕಿತ್ತು ಕೊಳ್ಳುವರು. ಇನ್ನೊಬ್ಬನಿಗೆ ಮೋಇಮಾಡಿ ಅವನ ಹೊಲಗದ್ದಿಗಳನ್ನು ಕಿತ್ತು ಕೊಳ್ಳುವರು.

ಜನರನ್ನು ಶಿಕ್ಷಿಸಲು ಯೋಕೋವನ ಯೋಜನೆ

³ ಅದಕ್ಕಾಗಿಯೇ ಯೋಕೋವನು ಹೀಗೆ ಹೇಳಿ
ತಾನೇ: “ನೋಡಿ, ನಾನು ಈ ಕುಟುಂಬದ ವಿರುದ್ಧ ವಾಗಿ ಸಂಕಟತರಲು ಯೋಚಿಸುತ್ತಿದ್ದೇನೆ. ನಿನ್ನನ್ನು ನೀನು ರಕ್ಷಿಸಲು ಸಾಧ್ಯವಿರುವುದಿಲ್ಲ. ಭಯಂಕರ ದಿವಸಗಳು ಬರುವದರಿಂದ ನೀನು ಉಬ್ಬಿಕೊಳ್ಳುವುದನ್ನು ನಿಲ್ಲಿಸುವಿ.

⁴ ಆಗ ಜನರು ನಿನ್ನ ಬಗ್ಗೆ ಗಾನ ಹಾಡುವರು. ಜನರು ಶೋಕ ಗೀತೆಯನ್ನು ಹಾಡುವರು. ‘ನಾವು ನಾಶ ವಾದೆವು! ಯೋಕೋವನು ನಿಮ್ಮ ದೇಶವನ್ನು

ನಿಮ್ಮಿಂದ ತೆಗೆದುಕೊಂಡನು ಮತ್ತು ಇತರ ಜನರಿಗೆ ಕೊಟ್ಟನು. ಹೌದು, ಆತನು ನನ್ನ ಭೂಮಿಯನ್ನು ನನ್ನಿಂದ ತೆಗೆದುಕೊಂಡು ಬಿಟ್ಟನು, ನಿಮ್ಮ ಗದ್ದೆಗಳನ್ನು ಯೋಕೋವನು ನಿಮ್ಮ ವೈರಿಗಳಿಗೆ ಪಾಲುಮಾಡಿ ಕೊಟ್ಟನು.

⁵ ಈಗ ನಾವು ನಿಮ್ಮ ದೇಶವನ್ನು ಅಳತೆಮಾಡಿ ದೇವ ಜನರಿಗೆ ಹಂಚಲು ಆಗುವದಿಲ್ಲ.”

ಮೀರ್ಕನನ್ನು ಬೋಧಿಸಬಾರದೆಂದು ಹೇಳಿದ್ದು

⁶ ಜನರು “ನೀನು ನಿಮಗೆ ಬೋಧಿಸಬೇಕೆಂದು, ಆ ಕೆಟ್ಟ ವಿವಯಗಳನ್ನು ನಿಮಗೆ ಹೇಳಬೇಕೆಂದು, ನಿಮಗೆ ಯಾವದೂ ಕೆಟ್ಟ ವಿವಯ ಸಂಭವಿಸುವುದಿಲ್ಲ” ಎಂದು ಹೇಳುತ್ತಾರೆ.

⁷ ಆದರೆ ಯಾಕೋಬಿನ ಜನರೇ, ನಾನು ನಿಮಗೆ ಹೇಳಬೇಕೇನು. ನಿಮ್ಮ ದುಷ್ಪತನದ ನಿಮಿತ್ತ ಯೋಕೋವನು ತನ್ನ ತಾಳೆಯನ್ನು ಕಳ್ಳಿಕೊಂಡಿದ್ದಾನೆ. ನೀನು ನ್ಯಾಯವಾದ ರೀತಿಯಲ್ಲಿ ಜೀವಿಸುತ್ತಿದ್ದರೆ ನಾನು ನಿಮಗೆ ಒಳ್ಳೀ ಸಂಗತಿಗಳನ್ನು ತಿಳಿಸುತ್ತಿದ್ದೆ.

⁸ ಆದರೆ ನನಗೆ ವೈರಿಯಂತೆ* ಎಷ್ಟು ನಿಂತಿರುವ ನನ್ನ ಜನರೇ, ನೀವು ಹಾದು ಹೋಗುವವರ ಬಣ್ಣ ಯನ್ನು ಅವರ ಬೆಸ್ತೀನ ಮೇಲಿಂದ ಕಿತ್ತುಕೊಳ್ಳುತ್ತಿರೆ. ನಿಭಯವಾಗಿ ಓಡಾಡುವ ಜನರಿಂದ ಕ್ರೈಸ್ತಿಗಳೋ ಎಂಬಂತೆ ಸುಲಿದುಕೊಳ್ಳುತ್ತಿರೆ.

⁹ ನನ್ನ ಜನರ ಸ್ತ್ರೀಯರ ಕೈಯಿಂದ ಅಂದಾದ ಮನೆಗಳನ್ನು ಕಿತ್ತುಕೊಂಡಿದ್ದಿರೆ; ಅವರ ಬಿಕ್ಕೆಯನ್ನು ಕಿತ್ತು ಕೊಂಡಿದ್ದಿರೆ.

¹⁰ ಎಷ್ಟು ಈ ಶಳಿವನ್ನು ಬಿಟ್ಟುಹೋಗು. ಇದು ನಿನ್ನ ವಿಶ್ವಾರ್ಥಿಯ ಶಳಿವಲ್ಲ. ನೀನು ಇದನ್ನು ಹಾಳು ಮಾಡಿರುತ್ತಿ; ಹೊಲಸು ಮಾಡಿರುವೆ; ಆದುದರಿಂದ ಇದು ನಾಶವಾಗುವದು; ಭಯಂಕರ ರೀತಿಯಲ್ಲಿ ಕಡೆವಲ್ಲಿಡುವದು.

¹¹ ಈ ಜನರು ನನ್ನ ಮಾತುಗಳನ್ನು ಕೇಳಲು ಇಷ್ಟ ಪಡುವದಿಲ್ಲ. ಆದರೆ ಬೇರೂಬ್ಬನ ಸುಳ್ಳಿ ಮಾತುಗಳನ್ನು ಕೇಳಲು ಇಷ್ಟಪಡುವರು. ಸುಳ್ಳಿ ಪ್ರವಾದಿಯು ಬಂದು, “ನಿಮಗೆ ಒಳ್ಳೀಯ ಭವಿಷ್ಯವಿದೆ. ಬೇಕಾದಷ್ಟು ದ್ರಾಕ್ಷಾರಸ, ಮದ್ಯವು ನಿಮಗೆ ದೊರಕುವವು” ಎಂದು ಹೇಳಿದರೆ ಅವರು ಅವನನ್ನು ನಂಬಿ ಸ್ವೀಕರಿಸಿಕೊಳ್ಳುವರು.

యీకోఎవను తన్న జనరన్న ఒట్టుగూడిసుత్తానే

¹² యాకోఎబిన జనరే, నాను నిమ్మెల్లిరన్న ఒట్టు సేరిసుత్తేనే. ఇస్రేలినల్లి ఉళ్ళిదవర న్నేల్లా ఒట్టుగూడిసుత్తేనే. హట్టియోళగి కురిగాళన్ను సేరిసువంతి, మల్లూగావలినల్లి కురిమంది సేరిసల్వడువంతి నాను అవరన్న ఒట్టు వాడువేను. ఆగ ఈ స్థోవు జనసమూహదగద్దలదింద తుంబికోఎగువరు.

¹³ ఆగ ఒడిదు కాకువవను* జనగళ ముంది మున్నగి హోగి, ద్వారగళన్ను ఒడిదు కాచిపెళ్ళివన్ను బిట్టు హోగువరు. అవరు తమ్మురాజనన్నూ కెత్తనన్నూ హింబాలిసిశోంచు అల్లింద హోగువరు.

ఇస్రేలిన నాయకరు దుష్టత్వమ్న నడిసిద్దారే

3 ఆగ నాను హేళీద్దేనేందరే, “యాకోఎబిన నాయకరే, ఇస్రేలిన ఆధిపతిగళే, నన్న మాతన్న కేళిరి. న్నాయ ఎను ఎందు నిమగే తీళిదిరబేచు.

² నీఎవు తిష్టుతనవన్న ద్వోణిసి దుష్టత్వమ్న ప్రీతిసుత్తీరి! నీఎవు జనర శమువన్న సులియుత్తు అవర ఎలుబుగళింద మాంసవన్న కిత్తు తేయుత్తీరి.

³ నీఎవు నన్న జనర దేహదింద జమ్ఫ తేగదు ఎలుబుగళన్న తుండుమాడి అవరన్న నాత మాడుత్తీరి. తప్పలేయోళగి బేయిసలు మాంస తుండు మాడి కాకువంతి నీఎవు అవర ఎలుబుగళన్న తుండు మాడుత్తీరి.

⁴ నీఎవు యిహోఎవనిగి ప్రాధిసంభకుదు. ఆదరే ఆతను నిమగే ఉత్తరహోడువదిల్ల. నిమ్మ కెళ్లివాపగళ నిమిత్త తన్న ముఖవన్న మరేమాడి శోళ్ళత్తానే.”

సమ్మప్తవాదిగటు

⁵ కేలవు సుళ్ళు ప్రవాదిగళిద్దు యిహోఎవన జనరిగే సుళ్ళన్న తీళిసుత్తారే. అంధవర బగ్గి యిహోఎవను హేళువడేనేందరే,

“ఈ ప్రవాదిగళ మాతుగళు అవర హోట్టిగళన్న వెలంభిసియదే. జనరు అవరిగే ఆకార శోఛర్ల శాంతియన్న వాగ్నన మాడుత్తారే.

ఒడిదు కాకువవను: నాయక అధ్వా “మీసియ..”

జనరు అవరిగే ఉండ కొడదె హోదరే యుద్ధవన్న వాగ్నన మాడుత్తారే.

⁶ హీగిరువదరింద అదు నిమగే రాత్రియంతిరువదు. నిమగే దశ నగళాగువదిల్ల. ముండెపను సంబిషిసుత్తుదే ఎంబుదన్న నీఎవు నోండువదిల్ల. ఆదుదరింద అదు నిమగే కత్తలేయంతిదే. ప్రవాదిగళిగే సాయినుముళుగిరుత్తానే. అవరిగే ముందే ఆగువంధు కాశిసువదిల్ల. ఆదుదరింద అవరిగే ఎల్లా కత్తలేయాగిదే.

⁷ దేవదత్తిగళు నాజిగోండిద్దారే. భవిష్యతేఖులువపరు నాజిసేగోళగాద్దారే. యాండెందరే దేవరు అవర కూడ మాతనాడువదన్న నిల్లిసిరువదరింద అవరు ఏనన్న హేళువదిల్ల.

మిహను దేవర సంబిగ్స్టప్రవాది

⁸ యిహోఎవన ఆత్మను నన్న లీ అధికారపన్నూ, ఒళ్ళియతనవన్న లక్ష్మియన్న లుంబిద్దానే. యాండరే యాకోఎబిన అపరాధగళన్న అవనిగే తీళిసువదక్కాగియష్టే, ఇస్రేలిన వాపగళన్న అవనిగే హేళువువదక్కాగియష్టే.”

ఇస్రేలిన నాయకరు ఇదక్కే కారణ

⁹ యాకోఎబిన నాయకరే, ఇస్రేలిన ప్రధానరే, ననగే కివిగోడిరి! సరియాద జీవితపన్న నీఎవు ద్వోణిసుత్తీరి. నెట్టుగిరువదన్న దొంకాణ నీఎవు మాడువిరి.

¹⁰ జనరన్న శోలే మాడి జీయోనన్న కట్టుత్తీరి. జనరన్న మోనమాడి జీరుసలేమన్న కట్టుత్తీరి.

¹¹ జీరుసలేమిన న్నాయాధీశరు లంజ తేగదు శోండు న్నాయిక్కే విరుద్ధ తీప్పుకోడువచు. జనరిగే బోధిసువ మోదలు జీరుసలేమిన యాజకరు కణవన్న వసూలి మాడువచు. జనరు తమ్మ భవిష్యద బగ్గి కేళలు ప్రవాదిగళిగే ముంగచచాగి కణ శోడువచు. అమేలి ఆ నాయకరు, “యిహోఎవను నన్న లీ వాస మాడుత్తిద్దానే. ఆదుదరింద నమగే కెళ్లడ్దు ఏనిం సంబిషివదిల్ల” ఎందు హేళువచు.

¹² ನಾಯಕರೇ, ಸಿಮ್ಮಿಂದಾಗಿ ಚೀಯೋನ್ ನಾಶ ವಾಗುವದು. ನೇಗಿಲಿನಿಂದ ಉತ್ತಲಪ್ಪ ಹೊಲ ದಂತೆ ಅದು ಇರುವದು. ಜೀರುಸಲೇಮ್ ಕಲ್ಲಿನ ರಾಶಿಯಾಗುವದು. ಆಲಯದ ಗುಡ್ಡವು ಬರಿದಾದ ಬೆಟ್ಟವಾಗುವುದು. ಅದರ ಮೇಲೆ ಪ್ರೇರೆಗಳು ಹುಲುವಾಗಿ ಬೀಳಿದುಕೊಳ್ಳುವವು.

ಜೀರುಸಲೇಮಿನಿಂದ ಧರ್ಮ ಶಾಸ್ತ್ರ ಬರುವದು

4 ಅಂತ್ಯದ ದಿವಸಗಳಲ್ಲಿ ಯೀಹೋವನ ಆಲಯದ ಪರ್ವತಪು ಎಲ್ಲಾ ಪರ್ವತಗಳಿಗಿಂತಲೂ ಅಪ್ಪುನ್ನು ತ್ವರಿತಾಗಿರುವುದು. ಅದು ಬೆಟ್ಟಗಳಿಗಿಂತಲೂ ಉನ್ನತವಾಗಿರುವದು. ಅಲ್ಲಿಗೆ ಜನರು ಗುಂಪುಗಂಪಾಗಿ ಹೋಗುವರು.

² ಅನೇಕ ದೇಶಗಳಿಂದ ಜನರು ಅಲ್ಲಿಗೆ ಹೋಗುವರು. “ಬಸ್ಸಿರಿ, ನಾವು ಯೀಹೋವನ ಪರ್ವತಕ್ಕೆ ಹೋಗೋಣ, ಯಾಕೋಣಿಂದ ದೇವರ ಆಲಯಕ್ಕೆ ನಾವು ಹೋಗೋಣ. ಆಗ ದೇವರು ನಮಗೆ ಜೀವಿತದ ಮಾರ್ಗವನ್ನು ಕೆಲೆಸುವನು. ಮತ್ತು ನಾವು ಆತನನ್ನು ಅನುಸರಿಸುವುದು” ಎಂದು ಹೇಳುವರು. ದೇವರ ಉಪದೇಶವು, ಅತನ ಸಂದೇಶವು ಚೀಯೋನ್ ಬೆಟ್ಟದಲ್ಲಿರುವ ಜೀರುಸಲೇಮಿನಲ್ಲಿ ಪ್ರಾರಂಭವಾಗಿ ಪ್ರವಂಚದಲ್ಲಿಲ್ಲಾಗುತ್ತದೆ.

³ ಆಗ ಪ್ರಪಂಚದ ಎಲ್ಲಾ ಜನಾಂಗಗಳಿಗೆ ಯೀಹೋವನೇ ನಾಯಾಧಿಕೀರುತ್ತಾನು. ದೂರ ದೇಶದಲ್ಲಿರುವ ಅನೇಕ ಜನರ ಜಗತ್ತಾಗಳನ್ನು ಆತನು ನಿಲ್ಲಿಸುವನು. ಆ ಜನರು ಯಾದೃದ ಆಯುಧಗಳನ್ನು ಉಪಯೋಗಿಸುವದನ್ನು ನಿಲ್ಲಿಸುವರು. ತಮ್ಮ ಖಡಗಳಿಂದ ನೇಗಿಲ ಗುಳಗಳನ್ನು ತಯಾರಿಸುವರು. ಭಜಿಗಳಿಂದ ಕುಡುಗೋಣಲು ಗಳನ್ನು ತಯಾರಿಸುವರು. ಜನರೊಳಗೆ ಪರಸ್ಪರ ಯುದ್ಧ ಮಾಡುವದನ್ನು ನಿಲ್ಲಿಸುವರು. ಯುದ್ಧಕ್ಕೆ ತರಬೇತಿ ಎಂದಿಗೂ ಮಾಡರು.

⁴ ಪ್ರತಿಯೊಬ್ಬನೂ ತನ್ನ ದೂರ್ಕಾಲತೆಯ ನೇರಳಿನಲ್ಲಿ ಕುಳಿತುಕೊಳ್ಳುವನು. ಅವರು ಅಂಜೂರದ ಮರದಡಿಯಲ್ಲಿ ವಿಶ್ವಾಸಿತಿಯಲ್ಲಿರುವರು. ಯಾರೂ ಅವರನ್ನು ಭಯಗೊಳಿಸುವದಿಲ್ಲ. ಯಾಕೆಂದರೆ ಸರ್ವ ಶಕ್ತಿನಾದ ಯೀಹೋವನು ಹೀಗೆ ಆಗುವ ದೆಂದು ಹೇಳಿದ್ದಾನೆ.

⁵ ಬೀರೆ ದೇಶಗಳವರು ತಮ್ಮ ದೇವರ ಹೆಸರಿನಲ್ಲಿ ನಡೆಯುತ್ತಾರೆ. ನಾವಾದರೂ ನಮ್ಮ ದೇವರಾದ ಯೀಹೋವನ ಹೆಸರನ್ನು ನಿತ್ಯಕಾಲಕ್ಕೂ ಸ್ಕರಿಸುವೇವೆ.

ರಾಜ್ಯಪು ಕಿರುಗಿ ತರಲ್ಪಡುವದು

⁶ ಯೀಹೋವನು ಹೇಳುವದೇನಿಂದರೆ, “ಜೀರುಸಲೇಮು ಗಾಯಗೋಂಡು ಕುಂಡಾಗಿದೆ; ತಳ್ಳಲಪ್ಪ ಟೈದೆ; ಗಾಯಗೋಂಡು ಶಿಕ್ಷಿಸಲ್ಪಟಿದೆ. ಅದರೆ ನಾನು ಆಕೆಯನ್ನು ನನ್ನ ಬಳಿಗೆ ಬರಮಾಡುವೆನು.

⁷ ಆ ‘ಕುಂಟು’ ನಗರದ ಜನರೇ ಅಲ್ಲಿದುಳಿದ ಜನರಾಗುವರು. ಆ ಪಟ್ಟಣದ ಜನರನ್ನು ಬಲವಂತ ದಿಂದ ಒಡಿಸಲಾಯಿತು. ಅದರೆ ನಾನು ಅವರನ್ನು ಬಲಶಾಲಿಯಾದ ಜನಾಂಗವನ್ನಾಗಿ ಮಾಡುವೆನು.” ಯೀಹೋವನು ಅವರ ಅರಸನಾಗುವನು. ಆತನು ಚೀಯೋನ್ ಪರ್ವತದಿಂದ ನಿತ್ಯಕಾಲಕ್ಕೂ ಆಳುವನು.

⁸ “ಹಿಂಡುಗಳ ಗೋಪ್ಯರವೇ, ನಿನ್ನ ಸಮಯವು ಬರುವದು. ಚೀಯೋನಿನ ಒಫೇಲ್ ಗುಡ್ಡವೇ, ನಿನಗೆ ತಿರುಗಿ ಅಧಿಕಾರ ದೊರಕುವುದು. ಹೌದು, ಮೌದಲಿನಂತಹೀ ಜೀರುಸಲೇಮಿನಲ್ಲೇ ರಾಜ್ಯವಿರುವುದು.”

ಬಾಬಿಲೋನಿಗಿ ಇಸ್ರೇಲರು ಯಾಕೆ ಹೋಗಬೇಕು?

⁹ ಯಾಕೆ ನೀನು ಗಟ್ಟಿಯಾಗಿ ಅರಚಿಕೊಳ್ಳುವೆ? ನೀನು ನಿನ್ನ ನಾಯಕನನ್ನು ಕಳೆದುಕೊಂಡಿಯಾ? ನಿನ್ನ ರಾಜನು ನಿನ್ನನ್ನು ಬಿಟ್ಟಹೋದನೋ? ನೀನು ಪ್ರಸವೇದನೆಯನ್ನು ಅನುಭವಿಸುವ ಹಂಗಿಸಿನಂತೆ ಶ್ರಮೆಯನ್ನು ಅನುಭವಿಸುತ್ತೀ.

¹⁰ ಚೀಯೋನಿನ ಕುಮಾರಿಯೇ, ನೋವನ್ನು ಅನುಭವಿಸು. ಮಾನುವನ್ನು ಹೇರು. ನೀನು ಜೀರುಸಲೇಮ್ ಪಟ್ಟಣದಿಂದ ಹೊರಗೆ ಹೋಗಿ ಹೋಲಿದಲ್ಲಿ ವಾಸಿಸುವಿ. ನಾನು ಏನು ಹೇಳುವದೇ ನೆಂದರೆ, ನೀನು ಬಾಬಿಲೋನಿಗಿ ಹೋಗುವಿ, ಅದರೆ ಅಲ್ಲಿ ನೀನು ರಕ್ಷಿಸಲ್ಪಡುವಿ. ಯೀಹೋವನು ಅಲ್ಲಿಗೆ ಬಂದು ನಿನ್ನನ್ನು ರಕ್ಷಿಸುವನು. ನಿನ್ನ ವೈರಿಗೆಂದ ನಿನ್ನನ್ನು ಬಿಡುಗಡೆ ಮಾಡುವನು.

ಯೀಹೋವನು ಜನಾಂಗಗಳನ್ನು ನಾಶಮಾಡುವನು

¹¹ ಎಷ್ಟೋ ಜನಾಂಗಗಳು ನಿನ್ನ ವಿರುದ್ಧ ಯುದ್ಧಕ್ಕೆ ಬಂದಿವೆ. “ಅಲ್ಲಿ ನೋಡಿ, ಚೀಯೋನ್, ಬನ್ನಿ ಅಕ್ರಮಣ ಮಾಡೋಣ” ಎಂದು ಹೇಳುವರು.

¹² ಅವರು ತಮ್ಮ ಯೋಜನೆಯನ್ನು ಹಾಕುತ್ತಾರೆ. ಅದರೆ ಯೀಹೋವನ ಯೋಜನೆಯೇನೊಂದು ಅವರು ಅರಿಯಿರು. ಯೀಹೋವನು ತನ್ನ ಜನರನ್ನು ಬಂದು ವಿಶೇಷ ಉದ್ದೇಶಕ್ಕಾಗಿ ಇಲ್ಲಿಗೆ ತಂದಿದ್ದಾನೆ.

ಅ ಜನರು ಕಣಕ್ಕೆ ಹಾಕಿದ ಸಿವುಡುಗಳಂತೆ ನಷ್ಟ
ಗುಜ್ಜಾಗುವರು.

ಇಸ್ರೇಲ್ ಜಯಗೊಂಡು ಇತರ ಜನಾಂಗಗಳನ್ನು ನಾಶಮಾಡುವರು

¹³ “ಜೀಯೋನ್” ಕುಮಾರಿಯೇ, ಎದ್ದೇಳು, ಆ ಜನ
ರನ್ನು ಪ್ರಡಿಮಾಡು! ನಾನು ನಿನ್ನನ್ನು ಬಲಶಾಲಿಯ
ನಾಗಿ ಮಾಡುವೆನು. ಕಟ್ಟಿಣದ ಕೊಂಬಗಳಿರು
ವಂತೆ, ತಾಮ್ರದ ಗೋರಸುಗಳಿರುವಂತೆ ನಿನ್ನನ್ನು
ಮಾಡುವೆನು. ಎಹ್ಮೋಜ ಜನರನ್ನು ನೀನು ತುಂಡು
ತುಂಡು ಮಾಡುವಿ. ಅವರ ಬಳ್ಳಯ್ಯೆವನ್ನು ನೀನು
ಯೆಹೋವಿನಿಗೆ ಕೊಡುವಿ. ಅವರ ನೀಕ್ಕೇವರಗಳನ್ನು
ಇಕ್ಕಿ ಭೂಮಿಗೆ ಒಡೆಯನಾಗಿರುವ ಯೆಹೋವ
ನಿಗೆ ಅಹೀಸುವಿ.”

5 ಬಲಶಾಲಿಯಾದ ನಗರಿಯೇ, ನಿನ್ನ ಸೇನಿಕರನ್ನು
ಕೂಡಿಸು. ಅವರು ನಮ್ಮ ಮೇಲೆ ಧಾರ್ಷಿ ಮಾಡಲು
ಸುತ್ತುವರಿದಿದ್ದಾರೆ. ಇಸ್ರೇಲಿನ ನಾಯ ದೀರ್ಘನ
ಕೆನ್ನೆಯ ಮೇಲೆ ಕೋಲಿನಿಂದ ಹೂಡೆಯುವರು.

ಬೆತ್ತೇಹೆಮಿನಲ್ಲಿ ಮೆಸ್ಸಿಯನು ಜನಿಸುವನು

² ಎಫಾತದ ಬೆತ್ತೇಹೇಮೇ, ನೀನು ಯೆಹೋದದ
ಷಾಂತ್ಯದಲ್ಲಿ ಆಳಿ ಬೆತ್ತೆ ಉರು ಆಗಿರುವಿ. ನಿನ್ನಲ್ಲಿ
ರುವ ಕುಟುಂಬಗಳು ಸ್ವಲ್ಪ ಮಾತ್ರವೇ. ಆದರೆ
ಇಸ್ರೇಲನ್ನು ಆಳುವವನು ನನಗೋಽಸ್ತರವಾಗಿ
ನಿನ್ನಿಂದ ಹೋರಿಸುವನು. ಅತನ ಪ್ರಾರಂಭವು
ಅನಾದಿಕಾಲದಿಂದಲೇ ಆಗಿದೆ.

³ ಸ್ತ್ರೀಯು ತನ್ನ ಮಗನನ್ನು ಹೆರುವ ತನಕ ಯೆಹೋ
ವನು ತನ್ನ ಜನರನ್ನು ತೋರಿದು ಬಿಡುವನು.
ಅನಂತರ ಉಳಿದ ಅವನ ಸಹೋದರರು ಇಸ್ರೇಲ್
ಜನರ ಬಳಿಗೆ ತಿರಿಗಿ ಬರುವರು.

⁴ ಆಗ ಇಸ್ರೇಲರನ್ನು ಆಳುವಾತನು ಯೆಹೋವನ
ಶಕ್ತಿಯಲ್ಲಿಯೂ ತನ್ನ ದೇವರಾದ ಯೆಹೋವನ
ಹೆಸರಿನಲ್ಲಿಯೂ ನಿಂತು ತನ್ನ ಮಂದಿಗೆ ಆಹಾರವ
ಸ್ತ್ರೀಯನವನು. ಅತನ ಮಹತ್ತು ಭೂಮಿಯ ಕಟ್ಟ
ಕಡೆಗೆ ಪ್ರಸರಿಸುವದರಿಂದ ಅವರು ಸಮಾಧಾನ
ದಿಂದ ವಾಸಿಸುವರು.

⁵ ಆಗ ಈಂತಿ ನೆಲಿಸುವರು. ಹೌದು, ಅಶ್ವರದ
ಸೈನ್ಯವು ನಮ್ಮ ದೇಶಕ್ಕೆ ಬಂದು ನಮ್ಮ ಮಹಾ
ಕಟ್ಟಕೆಗಳನ್ನು ತುಳಿದು ಹಾಕುವರು. ಆದರೆ ಇಸ್ರೇ
ಲನ್ನು ಆಳುವಾತನು ಏಳು ಕುರುಬರನ್ನು ಎಂಟು
ನಾಯಕರನ್ನೂ ಆರಿಸುವನು.

⁶ ಅವರು ತಮ್ಮ ವಿಡುಗಳನ್ನು ಉಪಯೋಗಿಸಿ
ಅಶ್ವರದವರನ್ನು ಆಳುವರು. ಅವರು ನಿಮ್ಮೋ
ದನ ದೇಶವನ್ನು ಆಳುವರು. ಕೈಯಲ್ಲಿ ವಿಡುವನ್ನು
ಹಿಡಿದುಕೊಂಡು ಆ ಜನರನ್ನು ಆಳುವರು. ಆದರೆ
ಇಸ್ರೇಲಿನ ರಾಜನು ಅಶ್ವರದವರಿಂದ ನಮ್ಮನ್ನು
ರಕ್ಷಿಸುವನು. ಅವರು ನಮ್ಮ ದೇಶದೊಳ್ಳಕ್ಕೆ ಬಂದು
ನಮ್ಮ ಪ್ರದೇಶವನ್ನು ತುಳಿದು ಹಾಳು ಮಾಡುವಾಗ
ನಾವು ರಕ್ಷಿಸಲ್ಪಡುವೆವು.

⁷ ಆದರೆ ಜನಾಂಗಗಳಲ್ಲಿ ಚದರಿರುವ ಇಸ್ರೇಲಿನ
ಅಳಿದುಳಿದವರು ಯೆಹೋವನಿಂದ ಹೋರಿಡುವ
ಮಂಜಿನಂತಿರುವರು. ಅದು ಯಾರನ್ನೂ ಕಾಯು
ವದಿಲ್ಲ. ಅವರು ಹುಲ್ಲಿನ ಮೇಲೆ ಬಿಡಿರುವ ಮತ್ತೆ
ಯಾಂತಿರುವರು. ಆ ಮಳೆಯು ಯಾರನ್ನೂ
ಕಾಯುವದಿಲ್ಲ:

⁸ “ಆದರೆ ಜನಾಂಗಗಳಲ್ಲಿ ಚದರಿರುವ ಯಾಕೋ ಬನ
ವಂಂತದ ಅಳಿದುಳಿದವರು, ಕಾಡಿನಲ್ಲಿ ರೂಪ
ಪಾಣಿಗಳಲ್ಲಿ ಸಿಂಹವು ಹೇಗೆ ಇರುವದೋ, ಹಾಗೆಯೇ ಇರುವರು. ಕುರಿಗಳ ಹಿಂಡಿನ ಮದ್ದೆ
ಯಿರುವ ಪ್ರಾಯದ ಸಿಂಹದಂತಿರುವರು. ಅದು
ತನಗೆ ಇಷ್ಟ ಬಂದಂತೆ ತಿರುಗಾಡುವರು. ಅದು
ಒಂದು ಪ್ರಾಣಿಯನ್ನು ಹಿಡಿದರೆ ಅದನ್ನು ಬಿಡಿ ಸಲು
ಯಾರಿಂದಲೂ ಸಾಧ್ಯವಿಲ್ಲ. ಜನತೇವಪ್ಪ
ಅದರಂತಿರುವದು.

⁹ ನೀನು ನಿನ್ನ ವೈರಿಗಳ ಮೇಲೆ ಕೈವತ್ತಿ ಅವರನ್ನು
ನಾಶಮಾಡುವೆ.

ಜನರು ಯೆಹೋವನನ್ನು ಅವಲಂಬಿಸುವರು

¹⁰ ಯೆಹೋವನು ಹೇಳುವದೇನಂದರೆ, “ಆ
ಸಮಯದಲ್ಲಿ ನಿನ್ನ ಪುದುರೆಗಳನ್ನು ನಾನು ತೇಗು
ಬಿಡುವೆನು. ನಿನ್ನ ರಥಗಳನ್ನು ನಾಶಮಾಡುವೆನು.

¹¹ ನಿನ್ನ ದೇಶದಲ್ಲಿ ರೂಪ ಪಟ್ಟಣಗಳನ್ನು ಹಾಳು
ಮಾಡುವೆನು. ನಿನ್ನ ಕೋಟಿಗಳನ್ನೇ ಲಾ ನಾಶ
ಮಾಡುವೆನು.

¹² ನೀನು ಮಾಡಮಂತ್ರಗಳನ್ನು ಇನ್ನು ಮುಂದೆ
ಮಾಡಿದಿರುವಿ. ಭವಿಷ್ಯ ಮಹತ್ತು ಕಣ ಹೇಳುವ
ಜನರು ಇನ್ನು ಮುಂದೆ ನಿನ್ನಲ್ಲಿ ಇರು.

¹³ ನಿನ್ನ ವಿಗ್ರಹಗಳನ್ನೂ ಕಲ್ಲು ಕಂಬಗಳನ್ನೂ ಒಡೆಯು
ನಾಶಮಾಡುವೆನು. ನಿನ್ನ ಕೈಗಳು ಮಾಡಿದ
ವಸ್ತುಗಳನ್ನು ನೀನು ಪ್ರಾಣಿಸುವುದಿಲ್ಲ.

¹⁴ ನಾನು ನಿನ್ನ ಅಶೀರ ಸ್ತಂಭಗಳನ್ನು, ಸುಳ್ಳ
ದೇವರಗಳನ್ನು ನಾಶಮಾಡುವೆನು.

¹⁵ ಕೆಲವು ಜನಾಂಗಗಳು ನನ್ನ ಮಾತಿಗೆ ಕಿವಿಗೊಡುವುದಿಲ್ಲ. ಆಗ ನಾನು ನನ್ನ ಕೋರೆವನ್ನು ಪ್ರದರ್ಶಿಸುವೇನು. ಆ ಅವಿಧೀಯರಿಗೆ ಮುಯ್ಯತೀರಿಸುವೇನು.”

ಯೆಹೋವನ ದೂರ

6 ಯೆಹೋವನು ಹೇಳುವದನ್ನು ಕೇಳಿರಿ: ನಿನ್ನ ವಾಜ್ಪತ್ವನ್ನು ಬೆಟ್ಟಗಳಿಗೆ ತಿಳಿಸು. ಗುಡ್ಡಗಳು ನಿನ್ನ ಕಥೀಯನ್ನು ಕೇಳಲಿ.

² ಯೆಹೋವನಿಗೆ ತನ್ನ ಜನರ ವಿರುದ್ಧವಾಗಿ ವಾಜ್ಪತ್ವ ವಿದೆ. ಪರವತಗಳೇ, ಭೂಮಿಯ ಅಸ್ತಿವಾರವೇ, ಯೆಹೋವನ ದೂರಗಳನ್ನು ಕೇಳಿರಿ. ಇಸ್ತೇಲ್ಲ ತತ್ವವನ್ನೇಂದು ಆತನು ಧ್ವನಿಸುವನು.

³ ಯೆಹೋವನು ಹೇಳುವದೇನಂದರೆ, “ನನ್ನ ಜನರೇ, ನಾನು ಮಾಡಿದ್ದೇನು ತಿಳಿಸಿರಿ. ನಿನಗೆ ವಿರೋಧವಾಗಿ ನಾನು ಏನಾದರೂ ಮಾಡಿದ್ದೇನೋ? ನಿನಗೆ ಜೀವಿಸಲು ಕಷ್ಟವಾಗುವಂತೆ ಮಾಡಿದ್ದೇನೋ?

⁴ ನಾನು ಮಾಡಿದ್ದನ್ನು ನಿಮಗೆ ಹೇಳುತ್ತೇನೆ, ನಾನು ನಿಮ್ಮ ಬಳಿಗೆ ಮೋರೆ, ಅರೋನ್ ಮತ್ತು ಮಿಶ್ಯಾ ಮಳಿನ್ನು ಕಳುಹಿಸಿದೆನು. ನಾನು ಈಚೆವ್ವೆ ದೇಶದಿಂದ ನಿಮ್ಮನ್ನು ಕರೆತಂದೆನು. ಗುಲಾಮತನ ದಿಂದ ನಿಮ್ಮನ್ನು ಬಿಡಿಸಿ ಸ್ವತಂತ್ರ ರನ್ನಾಗಿ ಮಾಡಿದೆನು.

⁵ ನನ್ನ ಜನರೇ, ಮೋಽವಾಬೃರ ಅರಸನಾದ ಬಾಲಾ ಕನೆ ದುಷ್ಪ ಯೋಜನೆಯನ್ನು ನೆನಪುಮಾಡಿರಿ. ಬಿಯೋರನ ಮಗನಾದ ಬಿಳಾಮನು ಬಾಲಾಕ ನಿಗೆ ಏನು ಹೇಳಿದನೆಂದು ಜ್ಞಾಪಕ ಮಾಡಿರಿ. ಶಿಟ್ಟೇಮಿನಿಂದ ಗಿಳಾಲಿನ ತನಕ ನಡೆದ ಫೋಟನೆ ಗಳನ್ನು ನಿಮ್ಮ ನೆನಹಿಗೆ ತಂದುಕೊಳ್ಳಿರಿ. ಅವೆಲ್ಲ ವನ್ನು ನೀವು ನೆನಪು ಮಾಡಿದರೆ ಯೆಹೋವನು ನೀತಿವಂತನು ಎಂದು ನಿಮಗೆ ಗೊತ್ತಾಗುವದು.”

ನಿಮ್ಮಿಂದ ದೇವರು ಏನನ್ನು ಅಪೇಕ್ಷಿಸುತ್ತಾನೆ?

⁶ ನಾನು ದೇವರಾದ ಯೆಹೋವನನ್ನು ಸಂಧಿಸಲು ಬರುವಾಗ ಏನನ್ನು ತೆಗೆದುಕೊಂಡು ಬರಲಿ? ಪರ ಲೋಕದ ದೇವರಿಗೆ ನಾನು ಅಡ್ಡಬಿದ್ದು ಆರಾಧಿಸುವಾಗ ಏನು ಮಾಡಲಿ? ನಾನು ತಕ್ಷನ ಬಳಿಗೆ ಬರುವಾಗ ಸರಾಂಗ ಹೋಮದೊಡನೆ ಒಂದು ಪರುಪದ ಕರುವನ್ನು ತೆಗೆದುಕೊಂಡು ಬರಲಿಂದೆ? ⁷ ದೇವರಾದ ಯೆಹೋವನು ಒಂದು ನಾವಿರ ಉಗರುತ್ತು ಸಾವಿರ ಎಣ್ಣೆಯ ಹೋಕಿಗಳಲ್ಲಿ

ಸಂತೋಷಿಸುವನೋ? ನಾನು ಮಾಡಿದ ತಪ್ಪಿನ ಪರಿಹಾರಕ್ಕಾಗಿ ನನ್ನ ಬೋಜ್ಬಲ ಮಗನನ್ನು ಸಮರ್ಪಿಸಲೋ? ನನ್ನ ಕರೀರದಿಂದ ಒಂದ ಮಗನನ್ನು ನನ್ನ ವಾಪಗಳಿಗಾಗಿ ಸಮರ್ಪಿಸಲೋ?

⁸ ಮನುಷ್ಯನೇ, ಒಳ್ಳಿಯದು ಏನೆಂದು ಯಿಹೋವ ವನು ನಿನಗೆ ತಿಳಿಸಿದ್ದಾನೆ. ಯೆಹೋವನು ನಿನ್ನಿಂದ ಅಪೇಕ್ಷಿಸುವದೇನಂದರೆ, ಇತರರಿಗೆ ನೀನು ಅನ್ಯಾಯ ಮಾಡಿರು. ದಯ ಮತ್ತು ನಂಬಿಗೆಸ್ಕಿಕೆಗಳನ್ನು ಪ್ರೇರಿಸು. ದೀನತೆಯಿಂದ ನಿನ್ನ ದೇವರೊಂದಿಗೆ ಜೀವಿಸು. ನಿನ್ನ ಕಾಣಿಕೆಗಳಿಂದ ಆತನನ್ನು ಮೇಚ್ಚಿಸಲು ಪ್ರಯತ್ನಿಸಿದರು.

ಇಸ್ತೇಲರು ಏನನ್ನು ಮಾಡುತ್ತಿದ್ದರು?

⁹ ಯೆಹೋವನು ಸ್ವರಪು ಪಟ್ಟಣದಲ್ಲಿ ಗೆಟ್ಟಿಯಾಗಿ ಕೇಳಿಸುತ್ತಾನೆ. ಬುದ್ಧಿವಂತನು ಯೆಹೋವನ ನಾಮವನ್ನು ಗೌರವಿಸುವನು. ಆದುದರಿಂದ ತಿಕ್ಕೆಯ ಬೆಿತ್ತದ ಕಡೆಗೆ ಲಕ್ಷ್ಯವಿಡು. ಆ ಬೆಿತ್ತವನ್ನು ಹಿಡುಕೊಂಡವನನ್ನೂ ಗೌರವಿಸು.

¹⁰ ಕದ್ದುಕೊಂಡ ಭಂಡಾರಗಳನ್ನು ದುಷ್ಪರು ಇನ್ನೂ ಗುಪ್ತವಾಗಿಡುವರೋ? ಕೆಟ್ಟ ಜನರು ತಮ್ಮ ಬೆಕ್ಕೆ ಅಳತೆಯಿಂದ ಜನರನ್ನು ಇನ್ನೂ ಮೋಸವಡಿಸುವರೋ? ಹೌದು, ಅವೆಲ್ಲವೂ ನಡಿಯತ್ತಲ್ಲಿದೆ.

¹¹ ಇನ್ನೂ ಮೋಸದ ಅಳತೆ ಪ್ರಮಾಣಗಳನ್ನು ಉಪಯೋಗಿಸುವ ದುಷ್ಪರನ್ನು ನಾನು ಕ್ಷಮಿಸಬೇಕೋ? ಜೀಲದೊಳಗೆ ಭಾರ ತುಂಬಿಸಿ ಮೋಸದ ಪ್ರಮಾಣದಲ್ಲಿ ವ್ಯಾಪಾರ ಮಾಡುವವರನ್ನು ನಾನು ಕ್ಷಮಿಸಬೇಕೋ?

¹² ಪಟ್ಟಣದ ಧೀಕಿರು ಕೂರವಾದ ಮತ್ತು ದುಷ್ಪತ್ವದ ಕಾರ್ಯಗಳನ್ನು ಇನ್ನೂ ಮಾಡುತ್ತಿದ್ದಾರೆ. ಆ ಪಟ್ಟಣದಲ್ಲಿರುವ ಜನರು ಇನ್ನೂ ಸುಳ್ಳಿ ಹೇಳುತ್ತಾರೆ. ಹೌದು, ಆ ಜನರು ತಮ್ಮ ಸುಳ್ಳಿನ್ನು ಪ್ರದರ್ಶಿಸುತ್ತಾರೆ.

¹³ ಆದುದರಿಂದ ನಾನು ನಿಮ್ಮನ್ನು ಶಿಕ್ಷಿಸಲು ಪಾರಂಭಿಸಿದೆನು. ನಿಮ್ಮ ವಾಪಗಳ ದೇಸೆಯಿಂದ ನಿಮ್ಮನ್ನು ನಾಶಮಾಡುವೆನು.

¹⁴ ನೀವು ಉಳಿಸ್ತಿರಿ ಆದರೆ ನಿಮ್ಮ ಹೋಟೆ ತುಂಬದು. ನೀವು ಹೊಟೆಗ್ಗಿಲ್ಲದವರಂತೆ ಹಿಡಿವಿನಿಂದಲೇ ಇರುವಿರಿ. ನೀವು ಜನರನ್ನು ಸುರಿತ್ತ ಸ್ಥಳಕ್ಕೆ ತರಲು ಪ್ರಯತ್ನಿಸುವಿರಿ. ಆದರೆ ನೀವು ರಸ್ತೆಸಿದ ಜನರನ್ನು ಖಡ್ಗಧಾರಿಗಳು ಕೊಂಡುಬಿಡುವರು. ಜನರು ನಿಮ್ಮನ್ನು ಹಿಡಿಯವರು.

¹⁵ ನೀವು ಬೀಜ ಬಿತ್ತುವಿರಿ, ಆದರೆ ವೈರು ಕೊಯ್ಯುವು ದಿಲ್ಲ. ಅಲೋವ್ ಕಾಯಿಗಳನ್ನು ಗಾಣದಲ್ಲಿ ಹಾಕಿ ಎಣ್ಣೆ ತೆಗೆಯುವಿರಿ. ಆದರೆ ನಿಮಗೆ ಎಣ್ಣೆಯೇ ಸಿಗುವದಿಲ್ಲ. ನೀವು ದ್ರಾಕ್ಷ ಹಣ್ಣುಗಳನ್ನು ತೋಟ್ಟಿ ಯಲ್ಲಿ ಹಾಕಿ ತುಳಿಯುವಿರಿ, ಆದರೆ ಕುಡಿಯಲು ದಾಕ್ಷಾರಸವೇ ಸಿಗುವದಿಲ್ಲ.

¹⁶ ಯಾರೆ ಹೀಗೆ? ಯಾಕಂದರೆ ನೀವು ಒಮ್ಮಿಯ ಆಚ್ಚಿಯನ್ನು ಪರಿಪಾಲಿಸಿದಿರಿ. ಅಹಾಬನ ಮನೆಯ ವರು ಮಾಡುತ್ತಿದ್ದ ದುಷ್ಪತ್ರಗಳನ್ನು ನೀವು ಮಾಡುತ್ತಿರಿ. ನೀವು ಅವರ ಬೋಥನೆಯನ್ನು ಅನುಸರಿಸುತ್ತಿರಿ. ಆದ್ದರಿಂದ ನೀವು ನಾಶವಾಗುವಂತೆ ಮಾಡುವೆನು. ನಿಮ್ಮ ಕೆಡವಲ್ಲಿಟ್ಟ ನಗರವನ್ನು ಸೋಡಿದ ಜನರು ಆಶ್ವಯುದ್ಧಿಂದ ಸಿಳ್ಳು ಹಾಕುವರು. ಆಗ ಬೇರೆ ಜನಾಗಂದವರು ನಿಮ್ಮ ಮೇಲಿ ಹಾಕಿದ ಅವಮಾನವನ್ನು ನೀವು ಸಹಿಸಿ ಕೊಳ್ಳುವಿರಿ.

ಜನರ ದುಷ್ಪತ್ರವನ್ನು ನೋಡಿ ಮಿಳಕಿಗಾದ ಬೀಸರ

7 ನಾನು ಬೀಸರಗೊಂಡಿದ್ದೇನೆ. ಯಾಕಂದರೆ ನಾನು ಕೂಡಿಸಲ್ಪಟ್ಟ ಹಣ್ಣನಂತಿದ್ದೇನೆ; ಕೂಯಿದು ತೇವಿರಿಸಿದ ದ್ರಾಕ್ಷ ಹಣ್ಣನಂತಿದ್ದೇನೆ. ತೀನ್ನಲು ದ್ರಾಕ್ಷಹಣ್ಣ ಏನೂ ಉಳಿಯಲ್ಲ. ನನಗೆ ಶ್ರಿಯಾದ ಫಲಕಾಲದ ಆರಂಭದಲ್ಲಿ ಘಲಿಸುವ ಅಂಜೂರದ ಹಣ್ಣ ಸಿಕ್ಕಲ್ಲೇ ಇಲ್ಲ.

² ನಾನು ಹೇಳುವದೇನಂದರೆ ನಂಬಿಸ್ತು ಜನರೆಲ್ಲಾ ಹೋಗಿ ಬಿಟ್ಟರು. ಈ ದೇಶದಲ್ಲಿ ಒಳ್ಳೆ ಜನರು ಯಾರೂ ಉಳಿಯಲ್ಲ. ಪ್ರತಿಯೊಬ್ಬನೂ ಇನ್ನೊಬ್ಬನನ್ನು ಕೊಲ್ಲಲು ಕಾಯುತ್ತಿದ್ದಾನೆ. ಪ್ರತಿಯೊಬ್ಬನೂ ತನ್ನ ನೋಡರನನ್ನು ಸಿಕ್ಕಿಸಿಕಾರಲು ಕಾಯುತ್ತಿದ್ದಾನೆ.

³ “ಕೆಟ್ಟದನ್ನು ಎರಡೂ ಕೈಗಳಿಂದ ನಡಿಸಲು ಜನರು ನಿಪುಣರಾಗಿದ್ದಾರೆ. ಅಧಿಕಾರಿಗಳು ಲಂಜಕೇಳುತ್ತಾರೆ. ನ್ಯಾಯಾರ್ಥಿಗಳು ತಮ್ಮ ತೀಪ್ರ ಬಡಲಾ ಯಿಸಲು ಹಣ ಕೇಳುತ್ತಿದ್ದಾರೆ. ಪ್ರಮುಖ ನಾಯಕರು ನ್ಯಾಯಾದ ಮಹತ್ವ ಜನರಿಗೆ ಹಿತವಾದ ತೀರ್ಮಾನವನ್ನು ಮಾಡುವದಿಲ್ಲ. ತಮ್ಮ ಇಷ್ಟ ಪ್ರಕಾರ ಅವರು ಮಾಡುತ್ತಿದ್ದಾರೆ.

⁴ ಅವರಲ್ಲಿರುವ ಉತ್ತಮರೂ ಸಹ ಮುಳ್ಳಿನ ಪೋದೆಯು ಇತ್ತಿದ್ದಾರೆ. ಅವರಲ್ಲಿರುವ ಉತ್ತಮರೂ ಸಹ ದೊಂಕು ಡೊಂಕಾಗಿರುವ ಮುಳ್ಳು ಪೋದೆಗಿಂತಲೂ ದೊಂಕಾಗಿದ್ದಾರೆ.

ಶಿಕ್ಷೆಯ ದಿನ ಬರುತ್ತಿದೆ

ನಿನ್ನ ಪ್ರವಾದಿಗಳು ಈ ದಿನವು ಬರುತ್ತಿದೆ ಎಂದು ಹೇಳುತ್ತಿದ್ದಾರೆ. ನಿನ್ನ ಪ್ರವಾದಿಗಳ ದಿವಸವು ಬಂದದೆ. ಈಗ ನೀನು ಶಿಕ್ಷಿಸಲ್ಪಡುವಿ. ನೀನೀಗ ಗಲಿಬಿಲಿಗೆ ಒಳಗಾಗುವಿ!

⁵ ನಿನ್ನ ನೇರಿಯವನ ಮೇಲೆ ನಂಬಿಕೆ ಇಡಬೇಡಿ! ನಿನ್ನ ಸ್ನೇಹಿತನ ಮೇಲೆ ಭರವಸವಿಡಬೇಡಿ! ನಿನ್ನ ಹೆಂಡತಿಯೊಂದಿಗೂ ನಿನ್ನ ಮನಸ್ಸಿನಲ್ಲಿರುವ ವಿಷಯವನ್ನು ತಿಳಿಸಬೇಡಿ.

⁶ ಬಂಧನ ವೈರಿಯು ಅವನ ಮನೆಯವರೇ ಆಗಿರುತ್ತಾರೆ. ಮಗನು ತಂಡಿಗೆ ಗೌರವವನ್ನು ಕೊಡುವ ದಿಲ್ಲ. ಮಗಜು ತಾಯಿಗೆ ವಿರುದ್ಧವಾಗಿ ನಡೆಯುವಳು. ಸೊನೆಯು ಅತ್ತಿಗೆ ವಿರುದ್ಧವಾಗಿ ನಡೆಯುವಳು.

ಯೀಹೋವನೇ ರಕ್ಷಕನು

⁷ ನಾನು ಸಹಾಯಕಾಗಿ ಯೀಹೋವನ ಕಡೆಗೆ ನೋಡುತ್ತೇನೆ. ದೇವರ ರಕ್ಷಕಾಗಿ ನಿರೀಕ್ಷಿಸುತ್ತೇನೆ. ನನ್ನ ದೇವರು ನನಗೆ ಕಿವಿಗೊಡುತ್ತಾನೆ.

⁸ ನಾನು ಬೀದ್ದೇನೆ, ಆದರೆ ವೈರಿಯೇ, ನನ್ನನ್ನು ನೋಡಿ ನಗರಬೇಡಿ! ನಾನು ತಿರುಗಿ ಪಳ್ಳತ್ತೇನೆ; ನಾನೀಗ ಅಂಡಾರದಲ್ಲಿ ಕುಳಿತುಕೊಳ್ಳುತ್ತೇನೆ. ಆದರೆ ಯೀಹೋವನು ನನ್ನ ಬೆಳಕಾಗಿರುತ್ತಾನೆ.

ಯೀಹೋವನು ಕ್ಷಮಿಸುತ್ತಾನೆ

⁹ ನಾನು ಯೀಹೋವನಿಗೆ ವಿರುದ್ಧವಾಗಿ ಪಾಪ ಮಾಡುತ್ತೇನೆ. ಆದುದರಿಂದ ಅತನು ನನ್ನ ಮೇಲೆ ಕೊಳೆವಿಸಿಕೊಂಡಿದ್ದಾನೆ. ಆದರೆ ನನ್ನ ಪರವಾಗಿ ಅತನು ವಾದಿಸುತ್ತಾನೆ. ನನಗೆ ಒಳ್ಳೆಯದನ್ನೇ ಅತನು ಮಾಡುತ್ತಾನೆ. ಆ ಬೆಳಿಕ ನನ್ನನ್ನು ಹೊರಗೆ ಬೆಳಿಕಿಗೆ ತರುವನು. ಅತನು ನೀತಿವಂತನೆಂಬುದು ಆಗ ನನಗೆ ತಿಳಿಯುವುದು.

¹⁰ “ನಿನ್ನ ದೇವರಾದ ಯೀಹೋವನು ಎಲ್ಲಿ?” ಎಂದು ಕೇಳಿದ ವೈರಿಗಳು ಇದನ್ನು ನೋಡಿ, ನಾಡಿಕೆಗೊಳ್ಳುವರು. ಆಗ ನಾನು ಅವರ ವಿಷಯವಾಗಿ ನಗರುವೆನು; ರಸ್ತೆಯ ಮಣಿನ ಮೇಲೆ ನಡೆಯುವಂತೆ ಜನರು ಅವರ ಮೇಲೆ ನಡಿಯುವರು.

ಯೀಹೋಡ್ರು ಮರ್ಜಿ ಬರುವರು

¹¹ ನಿನ್ನ ನಗರದ ಗೊಂಡಿಗಳು ತಿರುಗಿ ಕಟ್ಟಲ್ಪಡುವ ದಿನಗಳು ಬರುತ್ತವೆ. ಆಗ ದೇಶವು ಬೇಳಿಯುವುದು.

¹² ನಿನ್ನ ಜನರು ದೇಶಕ್ಕೆ ಹಿಂತಿರುಗುವರು. ಅವರು ಅಶ್ವಾರ್ಥದಿಂದ ಈಬ್ಬೆವ್ಯಾಘರಗಳಿಂದಲೂ ಹಿಂದೆ ಬರುವರು, ನಿನ್ನ ಜನರು ಈಬ್ಬೆಹೀಂದಲೂ ಯೂಷ್ಣೇಟೀನ್ ನದಿಯ ಆಚೆಕಡೆಯಿಂದ ಬರುವರು. ಪಶ್ಮಿನ್ ಸಮುದ್ರದ ಕಡೆಯಿಂದ ಬರುವರು. ಪ್ರಾವಂದ ಪರವತಗಳ ಕಡೆಯಿಂದ ಬರುವರು.

¹³ ದೇಶದಲ್ಲಿ ವಾಸಿಸಿದ್ದ ಜನರಿಂದಲೂ ಅವರು ಮಾಡಿದ್ದ ಕೆಲಸಗಳಿಂದಲೂ ದೇಶಪು ಹಾಳಾಗಿ ಹೋಗಿತ್ತು.

¹⁴ “ಆದುದರಿಂದ ನಿನ್ನ ಜನರನ್ನು ಕಬ್ಬಿಣದ ಕೋಲಿ ನಿಂದ ಆಳು, ನಿನಗೆ ಸೇರಿದ ಜನರ ಹಿಂಡುಗಳನ್ನು ಆಳು. ಆ ಗುಂಪು ಅಡವಿಯಲ್ಲಿ ತಾನಾಗಿಯೇ ವಾಸಿ ಸುತ್ತದೆ; ಕರ್ಮೀಲ್ ಬೆಟ್ಟದಲ್ಲಿಯೂ ವಾಸಿಸುತ್ತದೆ. ಹಿಂದಿನ ಕಾಲದಲ್ಲಿ ಮಾಡಿದಂತೆ ಆ ಗುಂಪು ಬಾಂಧಾನ್ ಮತ್ತು ಗಿಲ್ಕ್ರಾದ್ ಪ್ರಾಂತ್ಯದಲ್ಲಿ ವಾಸಿಸುತ್ತದೆ.

ಇಸ್ತೇಲ್ ತನ್ನ ವೈರಿಗಳನ್ನು ಸೋಲಿಸುವುದು

¹⁵ ನಿಮ್ಮನ್ನು ಈಬ್ಬೆನ್ನಿಂದ ಬರಮಾಡಿದಾಗ ಅನೇಕ ಅದ್ವೃತ್ತ ಕಾರ್ಯಗಳನ್ನು ಮಾಡಿದೆನು. ಇನ್ನೂ ಅನೇಕ ಅದ್ವೃತ್ತಗಳನ್ನು ನೀವು ನೋಡುವಂತೆ ಮಾಡುವೆನು.

¹⁶ ಜನಾಂಗಗಳು ಆ ಅದ್ವೃತವನ್ನು ನೋಡಿ ನಾಚಿಕೆಗೊಳ್ಳುವರು. ನನ್ನ ಶಕ್ತಿಯ ಎದುರು ಅವರ ಬಲವು

ವನೂ ಅಲ್ಲವೆಂದು ತೆಳಿಯುವರು. ಅವರು ಅಶ್ವಯು ದಿಂದ ಜಕ್ಕಿತರಾಗಿ ತಮ್ಮ ಬಾಯಿಗಳ ಮೇಲೆ ಶ್ರೇಷ್ಠನಿಂತಿರುವರು. ತಮ್ಮ ಶವಿಗಳನ್ನು ಮುಚ್ಚಿ ವಾತೆ ಕೇಳಲು ನಿರಾಕರಿಸುವರು.

¹⁷ ಧಾರ್ಮಿನ ಮೇಲೆ ಹಾವಿನಂತೆ ಅವರು ಹರಿದಾಡುವರು. ಭಯದಿಂದ ನಡುಗುವರು. ನೆಲದ ಮೇಲಿನ ಬಿಲಗಳಿಂದ ಹರಿದುಕೊಂಡು ಬರುವ ಹಳ್ಳಿಗಳಿಂತಿರುವರು. ನಮ್ಮ ದೇವರಾದ ಯಿಹೋವನ ಬಳಿಗೆ ಬಂದು ನಿಮ್ಮನ್ನು ಭಯದಿಂದ ನೋಡುವರು.

ಯಿಹೋವನಿಗೆ ಸ್ತೋತ್ರ

¹⁸ ನಿನ್ನ ಹಾಗೆ ಬೇರೆ ಯಾವ ದೇವರು ಇಲ್ಲ, ಪಾಪದಲ್ಲಿ ಬಿದ್ದವರನ್ನು ನೀನು ಕ್ಷಮಿಸುತ್ತೇ. ನಿನ್ನ ಜನಶೇಷವನ್ನು ಮನ್ನಿಸುವಿ. ನೀನು ನಿತ್ಯಕರ್ಮ ಕೋಣಿಸುವದಿಲ್ಲ. ಯಾಕೆಂದರೆ ದಯಿತೋರಿಸುವದರಲ್ಲಿ ನೀನು ಸಂತೋಣಿಸುತ್ತೇ.

¹⁹ ಯಿಹೋವನೇ, ನಮ್ಮನ್ನು ತಿರುಗಿ ಸಂತ್ಯೇಸು. ನಮ್ಮ ಪಾಪಗಳನ್ನು ನಮ್ಮಿಂದ ನಿವಾರಿಸು. ನಮ್ಮಲ್ಲಾ ಪಾಪಗಳನ್ನು ಆಳವಾದ ಸಮುದ್ರದ ತಳದಲ್ಲಿ ಹಾಕು.

²⁰ ನೀನು ಯಾಕೋಬನಿಗೆ ನಂಬಿಗಸ್ತನಾಗುವಿ. ನೀನು ಅಬ್ರಹಾಮನ ಮೇಲೆ ದಯಿತೋರಿಸಿ, ನಂಬಿಗಸ್ತನಾಗುವಿ. ಇದನ್ನು ನೀನು ಬಹಳ ಕಾಲದ ಹಿಂದೆಯೇ ನಮ್ಮ ಪ್ರಾರ್ಥಿಕರಿಗೆ ವಾಗ್ದಾನ ಮಾಡಿರುವೆ.

License Agreement for Bible Texts

World Bible Translation Center
Last Updated: September 21, 2006

Copyright © 2006 by World Bible Translation Center
All rights reserved.

These Scriptures:

- Are copyrighted by World Bible Translation Center.
- Are not public domain.
- May not be altered or modified in any form.
- May not be sold or offered for sale in any form.
- May not be used for commercial purposes (including, but not limited to, use in advertising or Web banners used for the purpose of selling online add space).
- May be distributed without modification in electronic form for non-commercial use. However, they may not be hosted on any kind of server (including a Web or ftp server) without written permission. A copy of this license (without modification) must also be included.
- May be quoted for any purpose, up to 1,000 verses, without written permission. However, the extent of quotation must not comprise a complete book nor should it amount to more than 50% of the work in which it is quoted. A copyright notice must appear on the title or copyright page using this pattern: "Taken from the HOLY BIBLE: EASY-TO-READ VERSION™ © 2006 by World Bible Translation Center, Inc. and used by permission." If the text quoted is from one of WBTC's non-English versions, the printed title of the actual text quoted will be substituted for "HOLY BIBLE: EASY-TO-READ VERSION™." The copyright notice must appear in English or be translated into another language. When quotations from WBTC's text are used in non-saleable media, such as church bulletins, orders of service, posters, transparencies or similar media, a complete copyright notice is not required, but the initials of the version (such as "ERV" for the Easy-to-Read Version™ in English) must appear at the end of each quotation.

Any use of these Scriptures other than those listed above is prohibited. For additional rights and permission for usage, such as the use of WBTC's text on a Web site, or for clarification of any of the above, please contact World Bible Translation Center in writing or by email at distribution@wbtc.com.

World Bible Translation Center
P.O. Box 820648
Fort Worth, Texas 76182, USA
Telephone: 1-817-595-1664
Toll-Free in US: 1-888-54-BIBLE
E-mail: info@wbtc.com

WBTC's web site – World Bible Translation Center's web site: <http://www.wbtc.org>

Order online – To order a copy of our texts online, go to: <http://www.wbtc.org>

Current license agreement – This license is subject to change without notice. The current license can be found at: <http://www.wbtc.org/downloads/biblelicense.htm>

Trouble viewing this file – If the text in this document does not display correctly, use Adobe Acrobat Reader 5.0 or higher. Download Adobe Acrobat Reader from:
<http://www.adobe.com/products/acrobat/readstep2.html>

Viewing Chinese or Korean PDFs – To view the Chinese or Korean PDFs, it may be necessary to download the Chinese Simplified or Korean font pack from Adobe. Download the font packs from:
<http://www.adobe.com/products/acrobat/acrasianfontpack.html>